



## GUJARAT PETROSYNTHESE LIMITED

Reg. Off: No.24, II Main, Doddanekkundi Industrial Area,  
Phase I, Mahadevapura Post, Bangalore-560 048.  
Ph: 91 – 80 - 28524133 Fax: 91– 80 - 28524171  
E-mail : [info@gpl.in](mailto:info@gpl.in), Website: [www.gpl.in](http://www.gpl.in)  
CIN No. L23209KA1977PLC043357



Date: 21<sup>st</sup> August, 2020

To,  
**Bombay Stock Exchange Limited,**  
1<sup>st</sup> Floor, Phiroze Jeejeebhoy Towers,  
Dalal Street, Fort,  
Mumbai-400001

**Scrip Code: 506858**

**Subject: Newspaper Advertisement(s) of the Financial Results of the Company under Regulations 47 and 33 of SEBI (Listing Obligations and Disclosure Requirements) Regulations, 2015.**

Dear Sir/Madam,

Pursuant to the provisions of Regulation 47 of the SEBI (Listing Obligations and Disclosure Requirements) Regulations, 2015, please find enclosed Newspaper Advertisement(s) of the Financial Results of the Company (Standalone and Consolidated) for the quarter ended 30<sup>th</sup> June, 2020, approved at the Meeting of the Board of Directors held on 20<sup>th</sup> August, 2020.

Details of the Newspaper publications are as follows:

1. Financial Express in English Language dated 21<sup>st</sup> August, 2020; and
2. Kannada Prabha in Kannada Language dated 21<sup>st</sup> August, 2020

Request you to kindly take the same on your record.

Thanking you,

For Gujarat Petrosynthese Limited

**Ms. Urmi N. Prasad**  
**Joint Managing Director**  
**DIN: 00319482**

**Address: 8-2-417/301, Mount Kailash, Road No. 4, Banjara Hills, Hyderabad-500034**

# Realty: Pandemic renews unexpected interest for senior living segment

GEETA NAIR  
Pune, August 20



Shashank Paranjape, MD, Paranjape Properties, the oldest player in this segment with 2,000 homes in nine completed projects across Pune, Vadodara and Bengaluru under the Atha-

**THE COVID-19 PANDEMIC** and subsequent lockdown has provided an unexpected boost for realty companies in the senior living segment. This has emerged a growth segment in an otherwise depressed residential segment. India will be home to 17.3 crore senior citizens by 2026 and realty developers are looking at senior living with renewed interest.

shri brand, said they have seen a 50% rise in demand and enquiries have increased. As of now senior citizens are still under lockdown and advised to stay at home but he expects a spike in bookings from September 2020 onwards. Even those who had booked and cancelled are re-booking and those who were indecisive are now sure about making this move, said Paranjape.

There has been a fourfold increase in lead generation and three times jump in enquiries in the last four to five months, said Mohit Nirula, CEO, Columbia Pacific Communities, which has nine projects in India with 1,600 residential units. Every month since June, July and August we have done double of the pre-Covid level business, said Nirula. They were seeing faster conversion than before and sales has doubled, added Nirula.

According to Anarock Property Consultants, the top 12 senior living players have just

55 ongoing or completed projects across the country.

Anuj Puri, chairman, Anarock Property, said due to the rise of nuclear families, increased life expectancy and people living across geographies, 'independent seniors' are becoming a new demography. "Such seniors do not settle for traditional old-age homes as they prefer and can afford autonomy and the company of age peers in well-equipped retirement communities. A recurring theme of this pandemic has been seniors living alone, struggling for basics, managing without house help and anxious about existing and potential medical issues. The need for homes in a setting where these factors are taken care of is now undeniable," said Puri. Covid-19 may reshape the future of the senior living segment in India, with demand for such homes set to zoom amid the present uncertainties, added Puri.

# One in four Indians could have been infected with Covid: Thyrocare head

SAVIO SHETTY  
Mumbai, August 20

**AT LEAST ONE** in four people in India may have been infected with the coronavirus - a much higher number than official government figures suggest, the head of leading private laboratory says.

Dr. A. Velumani said an analysis of 270,000 antibody tests conducted by his company Thyrocare across India showed the presence of antibodies in an average of 2.6% of the people, indicating they had already been exposed to the coronavirus.

"This is a much higher percentage than we had expected. The presence of antibodies is uniform across all age groups, including children," Velumani told Reuters. Thyrocare's findings are in line with government surveys done in Indian cities such as Mumbai, which showed

that 57% of the population in its crowded slum areas had been exposed to the coronavirus.

The Thyrocare survey covers paid and tested patients, covering 600 cities in India for the last seven weeks, Velumani added. If the current trend continues, the percentage of India's population having antibodies may reach 40% before the end of December.

India currently has a total of 2.8 million cases, third only behind Brazil and the United States globally, but active patients are less than a fourth of its total caseload, according to health ministry figures.

On Wednesday, the world's second-most populous country reported more than 64,000 new cases of the novel coronavirus in a single day, with more than 1,000 deaths in the same period.

—REUTERS

**Kohinoor Foods Ltd.**  
Regd./Corporate Office: Pinnacle Business Tower, 10<sup>th</sup> Floor, Shooting Range Road, Suraj Kund, Faridabad, Haryana-121001, Ph. No. 0129-4242222, Fax No. 0129-4242233  
E-Mail: info@kohinoorfoods.in, Visit us at: www.kohinoorfoods.in  
CIN - L52110HR1989PLC070351

**NOTICE**  
Notice pursuant to Regulation 29 of the SEBI (Listing Obligations and Disclosures Requirement) Regulations, 2015 (LODR), is hereby given that a Meeting of Board of Directors of the Company is scheduled to be held on Friday, the 28<sup>th</sup> August, 2020 at the Registered Office of the Company situated at Pinnacle Business Tower, 10<sup>th</sup> Floor, Surajkund, Shooting Range Road, Faridabad, Haryana - 121001 to inter-alia consider, approve and take on record the Standalone and Consolidated Audited Financial Results of the Company for the Quarter and Financial Year ended on 31<sup>st</sup> March, 2020 and to consider recommendation of dividend, if any, for the financial year 2019-2020 (subject to approval of shareholders at the ensuing Annual General Meeting of the Company) and any other matter as may be considered appropriate by the Board.

By Order of the Board of Directors  
For Kohinoor Foods Ltd.  
Sd/-  
Deepak Kaushal  
Company Secretary & Manager (Legal)

Date: Faridabad  
Date: 20<sup>th</sup> August, 2020

**MANGALAM CEMENT LIMITED**  
Regd. Office: P.O. Adityanagar 326520, Morak, Dist. Kota (Rajasthan)  
CIN: L26943RJ1976PLC001705  
Website: www.mangalamcement.com - email: shares@mangalamcement.com

**PUBLIC NOTICE-LOSS OF SHARE CERTIFICATES**  
NOTICE is hereby given that following share certificates issued by the Company are stated to be lost / misplaced and the registered holders thereof have applied to the Company for issue of duplicate share certificate(s):

Folio No.	Name of the Shareholder or Beneficiary	Share Certificate No.	Distinctive Numbers		No. of Shares
			From	To	
S001067	SHRIKANT M SATHAYE/ NANDINI SATHAYE	26096-26098	3504101	3504250	150

The Company will proceed to issue duplicate certificate(s) in respect of these shares, if no valid objection is received at its registered office at the address given above within 15 days from the date of publication of this notice.

For Mangalam Cement Limited  
Sd/-  
Manoj Kumar  
Company Secretary

Date: 20.08.2020  
Place: Morak

**Manorama Industries Limited**  
Registered Office: Office No. 403, Fourth Floor, Midas, Sahar Plaza, Andheri Kurla Road, Andheri East Mumbai-400059.  
Corporate Office: F-6, Anupam Nagar, Raipur - 492007

**NOTICE TO THE MEMBERS FOR UPDATION OF EMAIL ID AND OTHER INFORMATION**  
In furtherance of the Green Initiative of the Government and in compliance with applicable provisions of the Companies Act, 2013 (Act) and the uncertain situation arising out of the COVID-19 pandemic, the Company proposes to send all the documents like annual reports, General Meeting Notices and other communication to the Members in electronic form, whose E-mail addresses are registered with the Depository Participants/ Registrar and Share Transfer Agent/ with the Company.

Hence, we request the members who have not yet registered their email addresses, to register the same in the following manner:  
1. Members holding shares in physical mode, who have not registered/updated their email addresses with the company, are requested to register/update the same with M/s. Link Intime India Private Limited, the Registrar and Share Transfer Agent by sending an email to mt.helpdesk@linkintime.co.in  
Alternatively, members can also send an email to the Company on the Email ID cs@manoramagroup.co.in

Following details to be sent to Company/ RTA:

First/ Sole Shareholder's name	
Registered Folio No.	
Address with Pin Code	
Email	
PAN	
Contact number	
Particulars of Bank account:	
a. Bank name	
b. Branch name and address	
c. Telephone number	
d. Bank Account number	
e. IFSC Code of Bank Branch	
f. MICR No.	

2. Members holding shares in dematerialized mode, who have not updated/ registered their email address with their Depository Participants, are requested to register/update their email address with the Depository Participants with whom they maintain their Demat Accounts.

This initiative is in the mutual interest of both the Member and the Company.

For Manorama Industries Limited  
Sd/-  
Vinita Saraf  
Chairperson and Managing Director

Date: 20.08.2020  
Place: Raipur

**SHREE PRECOATED STEELS LIMITED**  
CIN:L70109MH2007PLC174206  
Registered Office: 1, Ground Floor, Citi Mall, New Link Road, Andheri (West), Mumbai-400 053 Tel : +91-7208182677 Email: spsl.investors@gmail.com  
Website: www.spsl.com

**NOTICE OF 12TH ANNUAL GENERAL MEETING**  
**REMOTE E-VOTING AND BOOK CLOSURE INFORMATION**  
NOTICE is hereby given that the 12th Annual General Meeting (AGM) of the Members of Shree Precoated Steels Limited (the company) will be held on Wednesday, September 30, 2020 at 11:00 A.M., IST, through Video Conferencing (VC)/Other Audio-Visual Means (OAVM) to transact the business as set out in the Notice of the AGM in compliance with applicable provisions of the Companies Act, 2013 and Rules made there under and the Securities and Exchange Board of India (SEBI) (Listing Obligations and Disclosure Requirements) Regulations, 2005 read with General Circular No. 14/2020 dated April 08, 2020, General Circular No. 17/2020 dated April 13, 2020 and General Circular No. 20/2020 dated May 5, 2020 and other applicable circulars issued by the Ministry of Corporate Affairs (MCA) and SEBI.

In compliance with the above mentioned Circulars, the Notice of the AGM and Annual Report for FY 2019-20 will be sent electronically by the Company to those Members whose email addresses are registered with the RTA and Depositories. The Notice of the 12th AGM and the Annual Report for FY 2019-20 will be also available at the websites of the Company (<http://www.spsl.com>) and BSE Limited ([www.bseindia.com](http://www.bseindia.com)). Detailed procedure for attending the AGM and voting through remote e-voting and e-voting at the AGM is provided in the Notice of AGM.

**Instructions for remote e-voting and e-voting during AGM:**  
The Company is providing to its members facility to exercise their right to vote on resolutions proposed to be passed at AGM by electronic means (e-voting). Members may cast their votes remotely, using the e-voting facility of NSDL, on dates mentioned herein below.

Further the facility for voting through e-voting will also be made available at the AGM and members attending the AGM who have not cast their vote(s) by remote e-voting will be able to vote at the AGM.

The Company has engaged the services of NSDL for providing the e-voting facility.

The manner of remote e-voting and voting at AGM by members holding shares in dematerialized mode, physical mode and for members who have not registered their email addresses is provided in the Notice of the AGM, which is also available on the website of the Company (<http://www.spsl.com>) and on the website of Stock Exchange i.e. on ([www.bseindia.com](http://www.bseindia.com)).

**The remote e-voting facility will be available during the following voting period:**  
**Commencement of remote e-voting:** 9:00 a.m. on Sunday, September 27, 2020  
**End of remote e-voting:** 5:00 p.m. on Tuesday, September 29, 2020

A person whose name is recorded in the register of members or in register of beneficial owners maintained by the depositories as on cut-off date i.e. Wednesday, September 23, 2020 only shall be entitled to avail the facility of remote e-voting or for participation at the AGM and voting in the AGM.

The members who have cast their vote(s) by remote e-voting may also attend AGM but shall not be entitled to cast their vote(s) again at the AGM.

In case of any queries pertaining to e-voting, members may refer to the Frequently Asked Questions (FAQs) and e-voting User's Manual available under help section at <https://www.evoting.nsd.com> or email at [evoting@nsdl.co.in](mailto:evoting@nsdl.co.in). Tel. 1800-222-990 (Toll Free No.)

Accordingly, to update the details with the company the following procedure may be followed:

- The Members of the Company holding Equity Shares of the Company in physical Form and who have not registered their e-mail addresses may get their e-mail addresses registered with Link Intime India Pvt.Ltd. by clicking the link: [https://linkintime.co.in/emailreg\\_email\\_register.html](https://linkintime.co.in/emailreg_email_register.html) and choosing Investor Services tab and further by choosing the E-mail / Bank Registration heading and follow the registration process as guided therein. The members are requested to provide details such as Name, Folio Number, Certificate number, PAN, mobile number and e-mail id and also upload the image of share certificate in PDF or JPEG format. (upto 1 MB) on or before 4<sup>th</sup> September, 2020. The facility for registration of bank details for the members holding shares in physical form are also available at link: [https://linkintime.co.in/emailreg\\_email\\_register.html](https://linkintime.co.in/emailreg_email_register.html). The members are requested to provide details such as Name, Folio Number, Certificate number, PAN, e-mail id along with the copy of the cheque leaf with the first named shareholder name imprinted in the face of the cheque leaf containing bank name and branch, type of account, bank account number, MICR details and IFSC code in PDF or JPEG format on or before 24<sup>th</sup> September, 2020.
- The Members of the Company holding Equity Shares of the Company in Demat Form and who have not registered their e-mail addresses may temporarily get their e-mail addresses registered with Link Intime India Pvt.Ltd by clicking the link: [https://linkintime.co.in/emailreg\\_email\\_register.html](https://linkintime.co.in/emailreg_email_register.html) and choosing Investor Services tab and further by choosing the E-mail Registration heading and follow the registration process as guided therein. The members are requested to provide details such as Name, DPID, Client ID/ PAN, mobile number and e-mail id on or before 4<sup>th</sup> September, 2020.

It is clarified that for permanent registration of e-mail address and bank details, the members are requested to register the same with their respective Depository Participant.

In case of any query, a member may send an e-mail to RTA at [mt.helpdesk@linkintime.co.in](mailto:mt.helpdesk@linkintime.co.in)

Notice is also given pursuant to Section 91 of the Companies Act, 2013 and the applicable rules there under, that the Register of Members and Share Transfer Books of the Company will remain closed from Saturday, September 26, 2020 to Wednesday, September 30, 2020 (both days inclusive) for the purpose of Annual General Meeting.

For Shree Precoated Steels Limited  
Sd/-  
Harsh L. Mehta  
Managing Director

Place: Mumbai  
Date: 21<sup>st</sup> August, 2020

**NMDC Limited**  
(A GOVERNMENT OF INDIA ENTERPRISE)  
DONIMALAI COMPLEX, DONIMALAI TOWNSHIP, PO- SANDUR TALUK, BELLARY DISTRICT KARNATAKA, PELLETT PLANT, PIN CODE- 583118, CIN - L13100TS19560101674.

**TENDER NOTIFICATION**  
Sealed tenders are inviting from the competent and experienced bidder for the following works:

Sl. No.	Tender No. & Date	Name of Work	Cost of Work (₹)	EMD (₹)	Start / download period From-To	Last date of Submission 15:00 Hrs
1	DNM/ES/ KMD/ H/ MISC/ C/ 2020-14/ OTE Date: 21/08/2020	"Assistance works in attending disconnection and other miscellaneous works of Electrical Services at NIM on job contract basis for a period of one year on job basis"	14.91 Lakhs	15,000/-	21/08/2020 To 21/09/2020	22/09/2020
2	DNM/Comm/RMP /Contract/2020/1 Date: 21/08/2020	"Wagon stock box identification & floor closing for empty wagons at RNP Station for loading of DIOM/KIOM material for the period one year on job contract basis"	2750 Lakhs	27503/-	21/08/2020 To 21/09/2020	21/09/2020
3	DNM/PPT/08M / PPS/MS/2020 Date: 21/08/2020	"Operation & Maintenance Works of Pelletisation Plant and MMS at 12 MPPA Pellet Plant, located on job contract basis"	909.87 Lakhs	910,000/-	22/08/2020 To 22/09/2020	22/09/2020
4	DNM/Geol/IC/IC/ 2020/21(01) Date: 24/08/2020	"Miscellaneous work in Quality Control Operation at following Locations of Geology & Quality Control Management (a) Loading Plant (b) Screening Plant (c) Bag & I.C. Job as per suggested location of site on job contract basis"	43.31 Lakhs	43,300/-	24/08/2020 To 23/09/2020	23/09/2020
5	CE/W/7(262)/ 2020 Date: 19/08/2020	"Provision Furniture, Fixtures and Fittings for newly constructed houses at Dandahalli Township"	53.77 Lakhs	53,800/-	24/08/2020 To 23/09/2020	23/09/2020
6	DNM/SM/ Tatassus/ 2020-21/02 Date: 21/08/2020	"Repair and Maintenance of 08 numbers TAM bus"	67.97 Lakhs	68,000/-	21/08/2020 To 21/09/2020	21/09/2020

Further clarification, tender related Sl. No. 1 may contact DGM (Elect) Services by mailing to [diometrical@nmdc.co.in](mailto:diometrical@nmdc.co.in) or fax message to 08395-275028. For Sl. No. 2 may contact Manager (Comm) by mailing to [diom-comm@nmdc.co.in](mailto:diom-comm@nmdc.co.in) or by fax message to 08395-274644. For Sl. No. 3 may contact AGM (MP) Pellet Plant by mailing to [ksrinivasa@nmdc.co.in](mailto:ksrinivasa@nmdc.co.in), For Sl. No. 4 may contact DGM (Geol) by mailing to [dsreddy@nmdc.co.in](mailto:dsreddy@nmdc.co.in) or by fax message to 08395-274640. For Sl. No. 5 may contact DGM (Civil) by mailing to [diomcivil@nmdc.co.in](mailto:diomcivil@nmdc.co.in) or by fax message to 08395-274644 and For Sl. No. 6 may contact DGM (Mechanical) by mailing to [dhandahalli@nmdc.co.in](mailto:dhandahalli@nmdc.co.in) or by fax message to 08395-274605. The detailed NIT and tender documents can be viewed and /or downloaded from NMDC's website <https://www.nmdc.co.in/nmdctender/default.aspx> or Central Public Procurement Portal <https://www.eprocure.gov.in>. Further, for any corrigendum, amendments, clarification etc may please follow the above website.

For and on behalf of NMDC Limited  
Jt. GM (Production)

**CREST VENTURES LIMITED**  
Registered Office: 111, Maker Chambers IV, 11<sup>th</sup> Floor, Nariman Point, Mumbai - 400 021  
CIN: L99999MH1982PLC102697  
Website: www.crest.co.in Email: secretarial@crest.co.in  
Tel: 022 - 4334 7000 Fax: 022 - 4334 7002

**NOTICE OF THE 38<sup>TH</sup> ANNUAL GENERAL MEETING**  
NOTICE is hereby given that the 38<sup>th</sup> Annual General Meeting ("AGM") of the Members of Crest Ventures Limited ("the Company") shall be held on **Saturday, 12<sup>th</sup> September, 2020 at 12:00 noon** via Video Conferencing/Other Audio Visual Means ("VC/OAVM") only, to transact the businesses as set out in the Notice of the AGM. In accordance with the General Circulars issued by the Ministry of Corporate Affairs and Securities and Exchange Board of India, the Company has e-mailed to all the Members, Notice of the AGM alongwith the Integrated Annual Report for the Financial Year 2019-20 on 20<sup>th</sup> August, 2020 through electronic mode only, to those Members whose e-mail addresses are registered with the Company/Depositories. The requirement of sending physical copies of the Annual Report has been dispensed with.

The Integrated Annual Report of the Company for the Financial Year 2019-20, inter-alia containing the Notice and the Explanatory Statement of the AGM, has been uploaded on the website of the Company at [www.crest.co.in](http://www.crest.co.in) and may also be accessed from the relevant section of the websites of the Stock Exchanges i.e. BSE Limited ("BSE") and National Stock Exchange of India Limited ("NSE"), respectively. The AGM Notice is also available, on the website of National Securities Depository Limited ("NSDL") at [www.evoting.nsd.com](http://www.evoting.nsd.com).

**REMOTE E-VOTING:**  
The Company is providing to the Members the facility to exercise their right to vote at the AGM only by electronic means before the AGM and during the proceedings of the AGM in respect of the businesses to be transacted at the AGM and for this purpose, the Company has engaged the services of NSDL for facilitating voting through electronic means. Members joining the AGM through VC/OAVM shall be counted for the purpose of reckoning the quorum under Section 103 of the Act.

The detailed instructions for e-voting are given in the notice of the AGM. Members are requested to take note of the following:

- The remote e-voting period commences on **Wednesday, 9<sup>th</sup> September, 2020 at 9:00 a.m. (IST) and ends on Friday, 11<sup>th</sup> September, 2020 at 5:00 p.m. (IST)**. The remote e-voting module shall be disabled by NSDL for voting thereafter and once the vote on a resolution is cast by the Member, the Member shall not be allowed to change it subsequently.
- The voting rights of Members (for voting through remote e-voting or during the proceedings of the AGM) shall be in proportion to their shares of the paid-up equity share capital of the Company as on the cut-off date of **Friday, 4<sup>th</sup> September, 2020 ("Cut-off Date")**. A person whose name is recorded in the Register of Members or in the Register of Beneficial Owners maintained by the Depositories as on the cut-off date only shall be entitled to avail the facility of remote e-voting, as well as voting during the proceedings of the AGM.
- Any person who acquires shares of the Company and becomes a Member of the Company after sending of the Notice and holding shares as of the cut-off date may obtain the login ID and password by sending a request at [evoting@nsdl.co.in](mailto:evoting@nsdl.co.in) or may contact on toll free no. of NSDL: 1800-222-990.
- Facility of e-voting shall also be made available during the proceedings of the AGM, only to those Members, who will be present in the AGM through VC/OAVM facility and who have not already cast their vote by remote e-voting, shall be eligible to exercise their right to vote at the AGM.
- Members who have already cast their vote by remote e-voting prior to the AGM will also be eligible to participate at the AGM but shall not be entitled to cast their vote again on such resolution(s) for which the Member has already cast the vote through remote e-voting prior to the AGM.
- Members who need assistance before or during the AGM, can contact NSDL on [evoting@nsdl.co.in](mailto:evoting@nsdl.co.in) or call on toll free no.:1800-222-990 or contact Mr. Amit Vishal, Senior Manager - NSDL at [amtv@nsdl.co.in](mailto:amtv@nsdl.co.in) or call on +91 22 24994360.

The results of the remote e-voting and the votes cast during the proceedings of the AGM shall be declared not later than 48 hours from the conclusion of the AGM. The Results declared, alongwith the Scrutinizer's Report, shall be placed on the Company's website [www.crest.co.in](http://www.crest.co.in) and on the website of NSDL [www.evoting.nsd.com](http://www.evoting.nsd.com), after the declaration of the result and shall be communicated to the Stock Exchanges viz. BSE and NSE and be made available on their respective websites viz. [www.bseindia.com](http://www.bseindia.com) and [www.nseindia.com](http://www.nseindia.com).

**BOOK CLOSURE AND CUT-OFF DATE**  
The Company has fixed **Friday, 4<sup>th</sup> September, 2020** as the "Cut-off Date" for the purpose of determining the members eligible to receive dividend for the Financial Year 2019-20. The Register of Members and Share Transfer Books of the Company shall remain closed from **Saturday, 5<sup>th</sup> September, 2020 to Saturday, 12<sup>th</sup> September, 2020** (both days inclusive). The dividend, if approved, will be payable to those members, whose name stands registered in the Company's Register of Members as on the Cut-off Date.

By Order of the Board of Directors  
For Crest Ventures Limited  
Sd/-  
Namita Bapna  
Company Secretary

Place: Mumbai  
Date: 21<sup>st</sup> August, 2020

**BOI AXA Mutual Fund**  
(Investment Manager: BOI AXA Investment Managers Private Limited)

Registered Office: B/204, Tower 1, Peninsula Corporate Park, Ganpatrao Kadam Marg, Lower Parel, Mumbai 400013  
CIN: U65900MH2007FTC173079

**NOTICE**  
**Declaration of Dividend in BOI AXA Tax Advantage Fund**  
NOTICE is hereby given that BOI AXA Trustee Services Private Limited, Trustee to BOI AXA Mutual Fund, has approved the declaration of dividend, as under

Scheme Name	Plan(s)	Option	Quantum of Dividend (₹ per unit)	Face Value per unit (₹)	Record Date* for declaration of dividend	NAV as on August 19, 2020
BOI AXA Tax Advantage Fund (An open ended equity linked saving scheme with a statutory lock in of 3 years and tax benefit)	Regular	Dividend	0.28	10/-	Wednesday, August 26, 2020	14.66
		Direct	0.30			29.82
	Eco	1.00	13.31			

\*Or immediately following Business Day, if that day is not a Business Day.

**Pursuant to payment of dividend, the NAV of the schemes / options would fall to the extent of payout and statutory levy, if applicable.** Distribution of dividend is subject to availability of distributable surplus and statutory levy (if any). All unitholders registered in the plans / options of the above mentioned Schemes and whose names appear in the records of the Registrar on the aforesaid record date, will be entitled to receive dividend.

Declaration of dividend shall be subject to availability of distributable surplus on the record date. In case the distributable surplus is less than the quantum of dividend on the record date, the entire available distributable surplus in the Scheme / plan will be declared as dividend.

For BOI AXA Investment Managers Private Limited  
(Investment Manager for BOI AXA Mutual Fund)  
Sd/-  
Authorised Signatory

Place : Mumbai  
Date : August 20, 2020

**Mutual Fund investments are subject to market risks, read all scheme related documents carefully.**

**L&T Mutual Fund**  
6<sup>th</sup> Floor, Brindavan, Plot No. 177 C. S. T. Road, Kalina Santacruz (East), Mumbai 400 098  
call 1800 2000 400  
email investor.line@lntmf.co.in  
www.ltfs.com

**Notice (No. 21 of F.Y. 2020-21)**  
**Notice for Declaration of Dividend in L&T Midcap Fund:**  
Notice is hereby given that L&T Mutual Fund Trustee Limited, the Trustees to L&T Mutual Fund ("the Fund"), have approved declaration of dividend (subject to adequacy and availability of distributable surplus) under the dividend options of the below mentioned scheme:

Name of the Scheme	Quantum of Dividend (₹ per unit)	Face Value (₹ per unit)	Net Asset Value ("NAV") as on August 19, 2020 (₹ per unit)
L&T Midcap Fund - Regular Plan - Dividend Option	1.50	10	38.48
L&T Midcap Fund - Direct Plan - Dividend Option	2.00		41.68

**Pursuant to payment of dividend, NAV per unit of the dividend options of the aforesaid schemes will fall to the extent of the payment and statutory levy (if any).**

**Distribution of the above dividend is subject to the availability and adequacy of distributable surplus and may be lower to the extent of distributable surplus available on the record date.**

**Past performance of the aforesaid scheme may or may not be sustained in future.**

The record date for the purpose of declaration of dividend shall be August 26, 2020 ("the Record date"). The dividend will be paid to those unit holders, whose names appear in the register of unit holders of the aforesaid scheme as at the close of the business hours on the Record Date.

Under the dividend re-investment facility, the dividend declared will be re-invested at the ex-dividend NAV. The payment of dividend shall be subject to Tax Deducted at Source (TDS) as applicable.

Please note that in case the aforesaid Record Date falls on a non-business day, the next business day would be considered as the Record Date.

For L&T Investment Management Limited  
(Investment Manager to L&T Mutual Fund)  
Sd/-  
Authorised Signatory

**Mutual Fund investments are subject to market risks, read all scheme related documents carefully.**

**GUJARAT PETROSYNTHESIS LIMITED**  
No. 24, II Main, Doddanekundi Industrial Area, Phase I, Mahadevapura Post, Bangalore - 560048  
CIN: L23209KA1977PLC043357  
Email: info@gpl.in, secretarial@gujaratpetrosynthesis.com Website: www.gpl.in

**STATEMENT OF UNAUDITED FINANCIAL RESULTS FOR THE QUARTER ENDED 30<sup>th</sup> JUNE 2020**  
Regulation 47(1) (b) of the SEBI (LODR) Regulations, 2015 (INR in '000)

Sl. No.	Particulars	STANDALONE			CONSOLIDATED		
		Quarter Ended June 2020	Quarter Ended June 2019	Year Ended March 2020	Quarter Ended June 2020	Quarter Ended June 2019	Year Ended March 2020
1	Total Income from Operations	13,346	53,159	206,505	14,907	56,215	215,345
2	Net Profit / (Loss) for the period (before tax, Exceptional and/or Extraordinary items)	-3,276	-2,453	-8,615	-1,836	-395	-2,294
3	Net Profit / (Loss) for the period before tax, (after Exceptional and/or Extraordinary items)	-3,276	-2,453	14,571	-1,836	-395	20873
4	Net Profit / (Loss) for the period after tax, (after Exceptional and/or Extraordinary items)	-3,320	-2,453	14,912	-1,880	-938	20227
5	Total Comprehensive Income for the period (Comprising profit / loss for the period (after tax) & other comprehensive income (after tax))	-3,320	-2,453	14,912	-442	86	25827
6	Paid up Equity Share Capital (face value Rs. 10/- per share)	596.92	596.92	596.92	596.92	596.92	596.92
7	Reserves (excluding revaluation reserve) as shown in the audited balance sheet of the previous year		161,170			324,276	
8	Earnings Per Share (of Rs. 10/- each) (for continuing and discontinued operations)	(0.56)	(0.41)	2.50	(0.07)	(0.01)	4.33

**Notes:**  
a) The above is an extract of the detailed format of Financial Results for the quarter ended 30.06.2020 were reviewed by the Audit Committee at its meeting held on 20th August, 2020 and approved at the meeting of the Board of Directors and filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Financial Results are available on the websites of BSE at [www.bseindia.com](http://www.bseindia.com) and on company's website at [www.gpl.in](http://www.gpl.in)  
b) The Company operates in one segment only.

For Gujarat Petrosynthese Limited  
Urmi N. Prasad  
Jt. Managing Director  
DIN : 00319482

Place : Mumbai  
Date : 20/08/2020

